



ಎಷ್ಟು ಚೆಂದ... ಲಿಲ್ಲೆ ಗಿಡದ ಹುಳು!

ಈ ಹುಳು ನೋಡಿ ಎಷ್ಟೊಂದು ಆಕರ್ಷಕವಾಗಿದೆ. ಅದರ ವರ್ಣ ಸಂಯೋಜನೆ ಬಹಳ ಅಂದವಾಗಿದೆ. ಈ ಹುಳು ಲಿಲ್ಲೆ ಹೂವಿನ ಗಿಡದ ಎಲೆಗಳ ಮೇಲೆ ಹೆಚ್ಚಾಗಿ ಕಾಣುತ್ತದೆ. ಗಿಡದ ಎಲೆಗಳೇ ಹುಳುಗೆ ಆಹಾರ. ಈ ಹುಳು ಚೆಂದದ ಚಿಟ್ಟೆಯಾಗಿಯೂ ಪರಿವರ್ತನೆಗೊಳ್ಳುತ್ತದೆ. ಗಿಡವನ್ನು ನಾವು ಸೂಕ್ಷ್ಮವಾಗಿ ನೋಡಿದಾಗ ಹುಳುವಿನ ಮೊಟ್ಟೆಗಳನ್ನು ಕಾಣಬಹುದು. ಅದು ಚಿಟ್ಟೆ ಆದಾಗಲೂ ಅಷ್ಟೇ ಆಕರ್ಷಕವಾಗಿ ಕಾಣುತ್ತದೆ.

ಹೆಣ್ಣು ಹುಳು ಸರಿ ಸುಮಾರು 80 ರಿಂದ 90 ಮೊಟ್ಟೆಗಳನ್ನು ಇಡುತ್ತದೆ. ಆ ಮೊಟ್ಟೆಗಳು ನಾಲ್ಕು ದಿನದಲ್ಲಿ ಮೊಟ್ಟೆಯಿಂದ ಲಾರ್ವಾ ಹೊರಬರುತ್ತದೆ. ಲಾರ್ವಾಗಳು ಎಂಟರಿಂದ ಹತ್ತು ದಿನದಲ್ಲಿ ಬೆಳೆದು ಕೋಶಾವಸ್ಥೆ (ಪ್ಯೂಪಾ) ಹೊಂದುತ್ತದೆ. ಪ್ಯೂಪಾಗಳು ಮಣ್ಣಿನೊಳಗೆ ಇದ್ದು ಏಳು-ಎಂಟು ದಿನದಲ್ಲಿ ಚಿಟ್ಟೆಯಾಗಿ ಹೊರಬರುತ್ತದೆ. ಈ ಹುಳುಗಳು ಶ್ರೀಲಂಕಾ, ಭಾರತ ಹಾಗೂ ಇಂಡೋನೇಷ್ಯಾದಲ್ಲಿ ಹೆಚ್ಚಾಗಿ ಕಾಣಿಸುತ್ತದೆ.

—ಕೆ.ಎಸ್. ಸವಿತಾ, ಬೆಂಗಳೂರು

ಅಡಿಕೆ ಮರಕ್ಕೆ 50 ಟಿಸಿಲು!

ಪ್ರಕೃತಿಯ ವಿಸ್ಮಯವೇ ವಿಶಿಷ್ಟ. ಸಾಮಾನ್ಯವಾಗಿ ಅಡಿಕೆ ಮರಗಳು ಟಿಸಿಲೊಡೆಯುವುದು ವಿರಳ. ಆದರೆ ಇಲ್ಲೊಂದು ಅಡಿಕೆ ಮರಕ್ಕೆ ಹಲವು ಟಿಸಿಲು ಮೂಡಿದ್ದು, ಅಚ್ಚರಿ ಮೂಡಿಸಿದೆ. ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ತಾಲ್ಲೂಕಿನ ಜನ್ನಕಡಕಲ್ ಗ್ರಾಮದ ಕೃಷಿಕ ಗಣಪತಿ ನಾಯ್ಕ ತೋಟದಲ್ಲಿರುವ ಮರವು 50ಕ್ಕಿಂತ ಹೆಚ್ಚು ಟಿಸಿಲೊಡೆದಿದೆ. ನೆಡುವಾಗ ಸಹಜವಾಗಿಯೇ ಇದ್ದ ಈ ಅಡಿಕೆ ಗಿಡ ನಂತರ ಕ್ರಮೇಣ ಟಿಸಿಲೊಡೆಯುತ್ತಾ ಹೋಗಿವೆ. ಈಗಲೂ ಟಿಸಿಲು ಮೂಡುತ್ತಲೇ ಇರುವುದು ವಿಶೇಷ.

—ಎಂ.ಎಸ್. ಶೋಭಿತ, ಮೂಡ್ಗಣಿ



ಹೀಗೊಂದು ನಂಬಿಕೆ

ಹಾವೇರಿ ಜಿಲ್ಲೆಯ ರಟ್ಟಿಹಳ್ಳಿ ತಾಲ್ಲೂಕಿನ ಕುಡುಪಲಿ ಎಂಬ ಗ್ರಾಮದಲ್ಲಿ ಪ್ರತಿವರ್ಷ ಮಹೇಶ್ವರ ಜಾತ್ರೆಯು ಪಲ್ಲಕ್ಕಿ ಉತ್ಸವದೊಂದಿಗೆ ಜರುಗುತ್ತದೆ. ಉತ್ಸವದಲ್ಲಿ ಇಡೀ ಗ್ರಾಮದ ಜನರೆಲ್ಲ ಪಾಲ್ಗೊಂಡು ಸಂಭ್ರಮದಿಂದ ಉತ್ಸವವನ್ನು ನೆರವೇರಿಸಿಕೊಡುತ್ತಾರೆ. ಉತ್ಸವದ ಮೆರವಣಿಗೆ ಗ್ರಾಮದ ಬೀದಿಗಳಲ್ಲಿ ಸಾಗುತ್ತದೆ. ಹೀಗೆ ಸಾಗುವಾಗ ಮಹಿಳೆಯರು, ಯುವತಿಯರು ತಮ್ಮ ಇಷ್ಟಾರ್ಥ ಸಿದ್ಧಿಯಾಗಲು ಬೋರಲಾಗಿ ಮಲಗುತ್ತಾರೆ. ಉತ್ಸವದ ಪಲ್ಲಕ್ಕಿಯು (ಪಲ್ಲಕ್ಕಿಯನ್ನು ಹೊತ್ತ ನಾಲ್ವರು) ಮಲಗಿದವರ ಮೇಲೆ ದಾಟಿಕೊಂಡು ಹೋಗುತ್ತದೆ. ಹೀಗೆ ಮಾಡಿದರೆ ತಮ್ಮ ಇಷ್ಟಾರ್ಥ ಸಿದ್ಧಿಯಾಗುತ್ತದೆ ಎಂಬ ನಂಬಿಕೆ ಅಲ್ಲಿನವರದ್ದು.

—ಮಧುಮತಿ ಅಭಿಷೇಕ್, ಚಿತ್ರದುರ್ಗ